

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಕುಲಶೇಗರಪ್ಪೆರುಮಾಳ್ ಅರುಳಿಚ್ಚೆಯ್
|| ವಂದಾಳಿನಿನ್ನೈ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕೇ

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ವಂದಾಳಿನಿನ್ನೈ ॥

ತನಯ್ ಕಾ ಪುಗ ತ್ತಶರದ್ ಪುಲವ್ಬಲ್

‡ವ್ ತಾಳಿ ಇಣೈ ವಣಂಗಿ ವಳ ನಗರಂ

ತೊಱುದೇತ್ತ * ಮನ್ನ ಆವಾ

ನಿನ್ನಾಯೈ * ಅರಿ ಅಣೈ ವೇಲ್ ಇರುಂದಾಯೈ *

ನೆಡುಂಗಾನಂ ಪಡರ ಪ್ಪೋಗು

ಎನ್ನಾಳ್ * ಎಂ ಇರಾಮಾವೋ * ಉನ್ನೈ ಪ್ಪಯಂದ

ಕೈಗೇಶಿ ತ್ತ ಶೋಱ್ ಕೇಟ್ಟು *

ನನ್ನಾಗ ನಾನಿಲತ್ತೈ ಆಳ್ವತ್ತೇ *

ನನ್ನಗನೇ ! ಉನ್ನೈ ನಾನೇ (೧)

ವೆವ್ ವಾಯೇ ವೆವ್ವರೈ ಕೇಟ್ಟು * ಇರು ನಿಲತ್ತೈ

ವೇಂಡಾದೇ ವಿರೈಂದು * ವೆನ್ನೈ

ಮೈ ವಾಯ ಕಳಿಱೋಱೆಂದು ತೇರ್ ಒಱೆಂದು

ಮಾ ಒಱೆಂದು * ವನಮೇ ವೇವಿ *

ನೆಯ್ ವಾಯ ವೇಲ್ ನೆಡುಂಗಣ್ * ನೇರ್ ಇಱೈಯುಂ

ಇಳಂಗೋವುಂ ಪಿನ್ನು ಪೋಗ *

ಎವ್ವಾಱು ನಡಂದನೈ ಎಂ ಇರಾಮಾವೋ ! *

ಎಂ ಪೆರುಮಾ ! ಎನ್ ಶೆಯ್ಗನೇ (೨)

ಕೊಲ್ ಅಣೈ ವೇಲ್ ವರಿ ನೆಡುಂಗಣ್ * ಕೌಶಲೈ ತ್ತ

ಕುಲ ಮದಲಾಯ್ ! ಕುನಿ ವಿಲ್ ಏಂದುಂ *

Attention: Please note that the letters ಱಿ and ಱಿ denote ್ರ and ್ರ respectively, in Tamil. Also note that ಱ್ಱಿ sounds almost like ಱ್ಱಿ, ಱ್ಱಿ like ಱ್ಱಿ, and so on. The consonant-cluster ನ್ಱ is pronounced somewhere between ನ್ಱ and ನ್ಱ. It is, however, colloquially acceptable to pronounce the clusters ಱ್ಱಿ and ನ್ಱ as ತ್ತ and ನ್ನ, respectively.

ಮಲ್ ಅಣೈಂದ ವರೈ ತ್ತೋಳಾ * ವಲ್ ವಿನೈಯೇರ್
 ಮನಂ ಉರುಕ್ಕುಂ ವಗೈಯೇ ಕಱ್ಱಾಯ್ *
 ಮೇಲ್ ಅಣೈ ಮೇಲ್ ಮುನ್ ತುಯಿನ್ಱಾಯ್ * ಇನ್ನಿನಿ ಪ್ಪೋಯ್
 ವಿಯನ್ ಕಾನ ಮರತ್ತಿನ್ ನೀಱಲ್ *
 ಕಲ್ ಅಣೈ ಮೇಲ್ ಕಣ್ ತುಯಿಲ ಕ್ಕಱ್ಱನೈಯೋ *
 ಕಾಗುತ್ತಾ ! ಕರಿಯ ಕೋವೇ (೩)

ವಾ ಪೋಗು ವಾ ಇನ್ನಂ ವಂದೊರು ಕಾಲ್
 ಕಂಡು ಪೋ * ಮಲರಾಳ್ ಕೂಂದಲ್ *
 ವೇಯ್ ಪೋಲುಂ ಎಱಿಲ್ ತೋಳಿ ತನ್ ಪೋರುಟ್ಟಾ *
 ವಿಡೈಯೋರ್ ತನ್ ವಿಲ್ಲೈ ಚ್ಚೆಱ್ಱಾಯ್ *
 ಮಾ ಪೋಗು ನೆಡುಂಗಾನಂ ವಲ್ವಿನೈಯೇರ್ *
 ಮನಂ ಉರುಕ್ಕುಂ ಮಗನೇ ! * ಇನ್ನು
 ನೀ ಪೋಗ ಎನ್ ನೆಂಜಂ * ಇರು ಪಿಳವಾಯ್
 ಪೋಗಾದೇ ನಿಱ್ಱು ಮಾಱೇ (೪)

ಪೋರುಂದಾರ್ ಕೈ ವೇಲ್ ನುದಿ ಪೋಲ್ ಪರಲ್ ಪಾಯ *
 ಮೇಲ್ ಅಡಿಕ್ಕಳ್ ಕುರುದಿ ಶೋರ *
 ವಿರುವ್ಬಾದ ಕಾನ್ ವಿರುಮ್ಬಿ ವೆಯಿಲ್ ಉಱೈಪ್ಪ *
 ವೆಂ ಪಶಿ ನೋಯ್ ಕೂರ * ಇನ್ನು
 ಪೆರುಂ ಪಾವಿಯೇರ್ ಮಗನೇ ! ಪೋಗಿನ್ಱಾಯ್ *
 ಕೇಗಯರ್ ಕೋನ್ ಮಗಳಾಯ್ ಪ್ಪೆಱ್ಱ *
 ಅರುಂ ಪಾವಿ ಶೋಱ್ ಕೇಟ್ಟಿ ಅರು ವಿನೈಯೇರ್ *
 ಎನ್ ಶೆಯೇರ್ ! ಅಂದೋ ! ಯಾನೇ (೫)

ಅಮ್ಮಾ ! ಎನ್ನುಗಂದಱೈಕ್ಕುಂ ಆರ್ವ ಚ್ಚೋಲ್
 ಕೇಳಾದೇ * ಅಣಿ ಶೇರ್ ಮಾರ್ವಂ *
 ಎನ್ ಮಾರ್ವತ್ತಿಡೈ ಅಱುಂದ ತ್ತಱುವಾದೇ *
 ಮುಱುಶಾದೇ ಮೋವಾದುಚ್ಚಿ *
 ಕೈಮ್ಮಾವಿನ್ ನಡೈ ಅನ್ನ ಮೆನ್ನಡೈಯುಂ *
 ಕಮಲಂ ಪೋಲ್ ಮುಗಮುಂ ಕಾಣಾದು *

ಎಮ್ಮಾನೈ ಎನ್ ಮಗನೈ ಇಲಿಂದಿಟ್ಟ *
ಇಳಿ ತಗೈಯೇನ್ ಇರುಕ್ಕಿನ್ನೇನೇ (೬)

ಪೂ ಮರುವು ನಱುಂಗುಂಜಿ ಪುನ್ ಶಡೈಯಾ
ಪ್ಪುನೈಂದು * ಪೂನ್ ತುಗಿಲ್ ಶೇರ್ ಅಲ್ಲುಲ್ *
ಕಾಮರ್ ಎಳಿಲ್ ವಿಱಲ್ ಉಡುತ್ತು ಕ್ಕಲ್ ಅಣಿಯಾದು *
ಅಂಗಂಗಳ್ ಅಱಗು ಮಾಳಿ *

ಏ ಮರು ತೋಳ್ ಎನ್ ಪುದಲ್ವ * ಯಾನ್ ಇನ್ನು
ಶೆಲತ್ತಕ್ಕ ವನಂ ತಾನ್ ಶೇರ್ದಲ್ *
ತೂ ಮಱೈಯೀರ್ ಇದು ತಗವೋ * ಶುಮಂದಿರನೇ !
ವಶಿಟ್ಟನೇ ! ಶೋಲ್ಲಿರ್ ನೀರೇ (೭)

ಪೋ ಪೆಱ್ಱಾರ್ ಎಳಿಲ್ ವೇದ ಪ್ಪುದಲ್ವನೈಯುಂ *
ತಮ್ಮಿಯೈಯುಂ ಪೂವೈ ಪೋಲುಂ *
ಮಿನ್ ಪಱ್ಱಾ ನುಣ್ಣುರುಂಗುಲ್ * ಮೆಲ್ಲಿಯಲ್ ಎನ್
ಮರುಗಿಯೈಯುಂ ವನತ್ತಿಲ್ ಪೋಕ್ಕಿ *
ನಿನ್ ಪಱ್ಱಾ ನಿನ್ ಮಗನ್ ಮೇಲ್ ಪಳಿ ವಿಳೈತ್ತಿಟ್ಟು *
ಎನ್ನೈಯುಂ ನೀಳ್ ವಾನಿಲ್ ಪೋಕ್ಕ *
ಎನ್ ಪೆಱ್ಱಾಯ್ ಕೈಗೇಶೀ * ಇರು ನಿಲತ್ತಿಲ್
ಇನಿದಾಗ ಇರುಕ್ಕಿನ್ನಾಯೇ (೮)

ಮುನ್ ಒರುನಾಳ್ ಮಱುವಾಳಿ ಶಿಲೈ ವಾಂಗಿ *
ಅವನ್ ತವತ್ತೈ ಮುಱುಂ ಶೆಱ್ಱಾಯ್ *
ಉನ್ನೈಯುಂ ಉನ್ ಅರುವೈಯೈಯುಂ ಉನ್ನೋಯಿನ್
ವರುತ್ತಮುಂ * ಒನ್ನಾಗ ಕೊಳ್ಳಾದು *
ಎನ್ನೈಯುಂ ಎನ್ ಮೆಯ್ಯುರೈಯುಂ ಮೆಯ್ಯಾಗ
ಕೊಂಡು * ವನಂ ಪುಕ್ಕ ಎಂದಾಯ್ *
ನಿನ್ನೈಯೇ ಮಗನಾಗ ಪ್ಪೆಱ ಪ್ಪೆಱುವೇ *
ಏಱ್ ಪಿಱಪ್ಪುಂ ನೆಡುನ್ ತೋಳ್ ವೇಂದೇ (೯)

ತೇನಗು ಮಾ ಮಲರ್ ಕ್ಕೂಂದಲ್ ಕೌಶಲೈಯುಂ *
 ಶುಮಿತ್ತಿರೈಯುಂ ಶಿಂದೈ ನೋವ *
 ಕೂರ್ ಉರುವಿರ್ ಕೊಡುಂದೊಲುತ್ತು ಶೋಱ್ ಕೇಟ್ಟು *
 ಕೊಡಿಯವಳ್ ತರ್ ಶೋಱ್ ಕೊಂಡು * ಇನ್ನು
 ಕಾನಗಮೇ ಮಿಗ ವಿರುಮ್ಬಿ * ನೀ ತುಱಂದ
 ವಳ ನಗರೈ ತ್ತುಱಂದು * ನಾನುಂ
 ವಾನಗಮೇ ಮಿಗ ವಿರುಮ್ಬಿ ಪ್ಪೋಗಿನ್ನೇ *
 ಮನು ಕುಲತ್ತಾರ್ ತಂಗಳ್ ಕೋವೇ (೧೦)

‡ಏರಾರ್ಂದ ಕರು ನೆಡುಮಾಲ್ ಇರಾಮನಾಯ್ *
 ವನಂ ಪುಕ್ಕ ಅದನುಕ್ಕಾಱ್ಱಾ *
 ತ್ತಾರಾರ್ಂದ ತಡವರೈ ತ್ತೋಳ್ ತಯರರ್ದರ್ ತರ್
 ಪುಲಮ್ಬಿಯ * ಅಪ್ಪುಲಮ್ಬಲ್ ತನ್ನೈ *
 ಕೂರಾರ್ಂದ ವೇಲ್ ವಲರ್ವ್ ಕೋಱಿಯರ್ ಕೋ *
 ಕುಡೈ ಕ್ಕುಲಶೇಗರ್ ಶೋಱ್ ಚೆಯ್ *
 ಶೀರಾರ್ಂದ ತಮಿಱ್ ಮಾಲೈ ಇವೈ ವಲ್ಲಾರ್ *
 ತೀ ನೆಱ್ಕಣ್ ಶೆಲ್ಲಾರ್ ತಾಮೇ (೧೧)

|| ಕುಲಶೇಗರಪ್ಪೆರುವಾಳ ತಿರುವಡಿಗಳೇ ಶರಣಂ ||